

**ಕರ್ನಾಟಕ ಸರ್ಕಾರ
ಸಾರಿಗೆ ಇಲಾಖೆ.**

ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ

4(1) ಬಿ ಪ್ರಕಾರ

ಪ್ರಕಟಿಸಿದ ಮಾಹಿತಿ

ಸಾರ್ವಜನಿಕ ಮಾಹಿತಿ ಅಧಿಕಾರಿ,

ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕೋಡಿ.

31-03-2021.

ಕರ್ನಾಟಕ ಸರ್ಕಾರ
(ಸಾರಿಗೆ ಇಲಾಖೆ)

**ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ 4(1) ಬಿ ಪ್ರಕಾರ
ಪ್ರಾದೇಶಿಕ ಸಾರಿಗೆ ಕಛೇರಿ ಚಿಕ್ಕೋಡಿ, ಪ್ರಕಟಿಸಿದ ಮಾಹಿತಿ.**

4 (1) (b) (i) ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳು ವಿವರಗಳು :-

ಸಂಘಟನೆ: ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಈ ಕಛೇರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಅ) ಹಿರಿಯ ಮೋಟಾರು ವಾಹನ ನಿರೀಕ್ಷಕರು	-	1
ಆ) ಮೋಟಾರು ವಾಹನ ನಿರೀಕ್ಷಕರು	-	2
ಇ) ಅಧೀಕ್ಷಕರು	-	2
ಈ) ಪ್ರಥಮ ದರ್ಜೆ ಸಹಾಯಕರು	-	3
ಉ) ದ್ವಿತೀಯ ದರ್ಜೆ ಸಹಾಯಕರು	-	5
ಊ) ಬೆರಳಚ್ಚುಗಾರರು	-	1
ಋ) ಜವಾನರು	-	1
ಋ) ವಾಹನ ಚಾಲಕರು	-	2

ಈ ಕಛೇರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೆತರ ವಾಹನಗಳ ನಿಯಂತ್ರಣ, ನೋಂದಣಿ, ತೆರಿಗೆ ವಸೂಲಾತಿ, ಕಲಿಕಾ ಅನುಚ್ಛಾ ಪತ್ರ, ಚಾಲನಾ ಅನುಚ್ಛಾ ಪತ್ರ, ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾಯ್ದೆ ನಿಯಮದ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನ ಕಾಯ್ದೆ 1988.
- 2) ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳು 1989.
- 3) ಕರ್ನಾಟಕ ಮೋಟಾರು ವಾಹನ ನಿಯಮಗಳು 1989.
- 4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

ಪ್ರಮುಖ ಕಾರ್ಯಗಳು :

- 1) ವಾಹನಗಳ ನೋಂದಣಿ.
- 2) ಸಾರಿಗೆತರ ವಾಹನಗಳ ನೋಂದಣಿ ನವೀಕರಣ.
- 3) ಸಾರಿಗೆ ವಾಹನಗಳ ಅರ್ಹತಾಪತ್ರ ನೀಡಿಕೆ/ನವೀಕರಣ.
- 4) ಕಲಿಕಾ ಚಾಲನಾಪತ್ರ ನೀಡಿಕೆ.
- 5) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡುವುದು/ನವೀಕರಿಸುವುದು
- 6) ಅಂತರರಾಷ್ಟ್ರೀಯ ಚಾಲನಾ ಪರ್ಮಿಟ್ (ಐಡಿಪಿ) ನೀಡುವುದು
- 7) ಸರಕು ಸಾಗಣಿಕೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.
- 8) ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ. ತೆರಿಗೆ ವಿನಾಯಿತಿ ಕುರಿತಂತೆ ವಾಹನಗಳ ಅನುಪಯೋಗ ಸ್ವೀಕೃತಿ/ಅನುಪಯೋಗದಲ್ಲಿಟ್ಟಿರುವ ವಾಹನಗಳ ಬಿಡುಗಡೆ.
- 9) ಅಪಘಾತಕ್ಕೀಡಾದ ವಾಹನಗಳನ್ನು ಪರೀಕ್ಷಿಸಿ ಅದರ ಬಗ್ಗೆ ಅಭಿಪ್ರಾಯ ನೀಡುವುದು.
- 10) ರಸ್ತೆ ಸುರಕ್ಷತಾ ಕಾರ್ಯಕ್ರಮಗಳು.
- 11) ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
- 12) ಪ್ರವರ್ತನ ಕಾರ್ಯ ಹಾಗೂ ದಂಡ ವಿಧಿಸುವುದು.

2) 4 (1) (b) (i) ಅದರ ಅಧಿಕಾರಗಳ ಮತ್ತು ನೌಕರರ ಅಧಿಕಾರಿಗಳ ಕರ್ತವ್ಯಗಳ ವಿವರ:

• ಕಛೇರಿಯ ವಿಳಾಸ:

ದೂರವಾಣಿ :08338-272241

ಮಿಂಚಂಚೆ : rtockd-ka@nic.in

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಛೇರಿ, ನಿಷ್ಪಾಣಿ ರಸ್ತೆ, ಚಿಕ್ಕೋಡಿ-591201.

• ಪ್ರಾದೇಶಿಕ ಸಾರಿಗೆ ಅಧಿಕಾರಿಗಳು :

ಕಛೇರಿಯ ಮುಖ್ಯಸ್ಥರಾಗಿದ್ದು, ಪ್ರಾದೇಶಿಕ ಸಾರಿಗೆ ಕಛೇರಿ, ಚಿಕ್ಕೋಡಿಯ ಆಡಳಿತದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಕಛೇರಿಯ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಿಬ್ಬಂದಿ ನಿಯಂತ್ರಣ, ಸಿಬ್ಬಂದಿಗಳ ವಾರ್ಷಿಕ ವೇತನ ಬಡ್ಡಿ, ಸ್ಥಗಿತ ವೇತನ ಬಡ್ಡಿ ಕಛೇರಿ ವೆಚ್ಚಗಳ ಬಿಲ್ಲುಗಳ ಮಂಜೂರಾತಿ ಮಾಡುವುದು, ಸಿಬ್ಬಂದಿ ವೇತನ ಮತ್ತು ಭತ್ಯೆಗಳನ್ನು ಸೆಳೆಯುವುದು ಮತ್ತು ಬಟವಾಡೆ ಮಾಡುವುದು, ಸಿಬ್ಬಂದಿಗಳಲ್ಲಿ ಕೆಲಸದ ಹಂಚಿಕೆ ಇತ್ಯಾದಿಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತಾರೆ. ಹಾಗೆಯೇ ನೋಂದಣಿ ಪ್ರಾಧಿಕಾರಿ, ಲೈಸೆನ್ಸಿಂಗ್ ಪ್ರಾಧಿಕಾರಿ ಹಾಗೂ ತೆರಿಗೆ

ಪ್ರಾಧಿಕಾರಿಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತಾರೆ. ಮುಂದುವರೆಯುತ್ತ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೂ ಸಹ ಕಾರ್ಯ ನಿರ್ವಹಿಸುತ್ತಾರೆ.

- **ಹಿರಿಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಮೋಟಾರು ವಾಹನ ನಿರೀಕ್ಷಕರು :**

ಮೋಟಾರು ವಾಹನ ಕಾಯ್ದೆ, 1988 ಹಾಗೂ ಅದರಡಿ ರಚಿತವಾದ ನಿಯಮಗಳನುಸಾರ ಸಾರಿಗೆ/ ಸಾರಿಗೆತರ ವಾಹನಗಳ ನೋಂದಣಿ/ನೋಂದಣಿ ನವೀಕರಣ ಹಾಗೂ ಅರ್ಹತಾ ಪತ್ರ ನೀಡಿಕೆ/ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು, ಮತ್ತು ಅಭ್ಯರ್ಥಿಗಳನ್ನು ಪರೀಕ್ಷಿಸಿ ಕಲಿಕಾ ಹಾಗೂ ಚಾಲನಾ ಅನುಜ್ಞಾ ಪತ್ರ ನೀಡುವುದು, ನಿರ್ವಾಹಕ ಅನುಜ್ಞಾಪತ್ರ ನೀಡಲು ಪ್ರಮಾಣಪತ್ರ ನೀಡುವುದು. ವಾಹನಗಳ ತಪಾಸಣೆ ಅಪಘಾತ ವಾಹನಗಳ ವೀಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಕಛೇರಿ ಮತ್ತು ಇನ್ನಾವುದೇ ಮೇಲಾಧಿಕಾರಿಗಳಿಂದ ಕಾಲ ಕಾಲಕ್ಕೆ ನೀಡಲಾಗುವ ಸೂಚನೆಗಳನ್ನು ಪಾಲಿಸುವುದು.

- **ಕಛೇರಿ ಅಧೀಕ್ಷಕರು :**

ಕಛೇರಿಯ ಅಧೀಕ್ಷಕರು, ಸಾರ್ವಜನಿಕರು ಕಛೇರಿಗೆ ಸಲ್ಲಿಸುವ ವಿವಿಧ ಕೆಲಸಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸುವುದು, ವಾಹನಗಳ ತೆರಿಗೆ ಲೆಕ್ಕ ಮಾಡಿ ತೆರಿಗೆ ಸಂದಾಯ ಮಾಡಿಸುವುದು ಮತ್ತು ದೈನಂದಿನ ರಾಜಸ್ವ ವಸೂಲಾತಿಯ ಅಂಕಿ ಅಂಶಗಳ ಸಂಗ್ರಹಣೆ ಕಛೇರಿಯ ಸಾಮಾನ್ಯ ಪತ್ರ ವ್ಯವಹಾರಗಳ ಮೇಲ್ವಿಚಾರಣೆ ಸೇರಿದಂತೆ ಒಟ್ಟಾರೆಯಾಗಿ ಕಛೇರಿಯ ಸಿಬ್ಬಂದಿಗಳಿಂದ ಕಛೇರಿ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳ ಸುಗಮ ಮತ್ತು ನಿಗದಿತ ಸಮಯದಲ್ಲಿ ವಿಲೇ ಕುರಿತಂತೆ ಮೇಲ್ವಿಚಾರಣೆ, ಹಾಗೂ ಮೇಲಾಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವುದು.

- **ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು :**

ಕಛೇರಿಯ ಅಧೀಕ್ಷಕರು ಹಾಗೂ ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಕಡತದೊಂದಿಗೆ ಮುಂದಿನ ಆದೇಶಕ್ಕಾಗಿ ಅಧೀಕ್ಷಕರಿಗೆ ಸಲ್ಲಿಸುವುದು. ಮೇಲಾಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವುದು. ಸಾರ್ವಜನಿಕರಿಂದ ಸ್ವೀಕೃತಿಯಾಗುವ ಅರ್ಜಿಗಳ ಮತ್ತು ಸಾಮಾನ್ಯ ಪತ್ರ ವ್ಯವಹಾರ, ಅಂಕಿ-ಅಂಶ ವಿವರಗಳ ತಯಾರಿಕೆ, ಕಛೇರಿ ಕೆಲಸ ಕಾರ್ಯಗಳನ್ನು

ನಿರ್ವಹಿಸುವುದು. ವಾಹನಗಳ ಮಾಲಿಕರು ಹಾಗೂ ಅರ್ಜಿದಾರರಿಂದ ಕಛೇರಿಯಲ್ಲಿ ಪಾವತಿ ಮಾಡಲಾಗುವ ಶುಲ್ಕ ಮತ್ತು ತೆರಿಗೆ ಗಳನ್ನು ಸ್ವೀಕರಿಸಿ ಸೂಕ್ತ ಸ್ವೀಕೃತಿ ರಶೀದಿ ನೀಡುವುದು ಸರಿಯಾದ ಅಲ್ಲದೆ ಸ್ವೀಕರಿಸಿದ ಮೊತ್ತ ಸರ್ಕಾರಕ್ಕೆ ಜಮೆ ಮತ್ತು ಸೂಕ್ತ ಲೆಕ್ಕ-ಪತ್ರಗಳ ನಿರ್ವಹಣೆ.

• **ಬೆರಳಚ್ಚುಗಾರರು :-**

ಕಛೇರಿಯಿಂದ ಹೊರಡಿಸುವ ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು, ರಹದಾರಿ ಪರವಾನಿಗೆಗಳನ್ನು ಬೆರಳಚ್ಚಿಸುವುದು, ಸಾಮಾನ್ಯ ಪತ್ರ ವ್ಯವಹಾರ ಬೆರಳಚ್ಚಿಸುವುದು ಹಾಗೂ ಮೇಲಾಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ನಿರ್ವಹಿಸುವುದು.

• **ವಾಹನ ಚಾಲಕರು :**

ಕಛೇರಿಯ ಎಲ್ಲ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿ ವಹಿಸಿದ ವಾಹನವನ್ನು ಚಲಾಯಿಸುವುದು ವಾಹನದ ಸುಸ್ಥಿತಿ, ಲಾಗ್ ಬುಕ್ ನಿರ್ವಹಣೆ.

• **'ಡಿ' ವರ್ಗ ನೌಕರರು (ಜವಾನರು) :**

ಸ್ಥಳೀಯ ಟಪಾಲನ್ನು ವಿತರಿಸುವುದು, ಹಾಗೂ ಮೇಲಾಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಆದೇಶದ ಪಾಲನೆ ಮಾಡುವುದು.

3) 4 (1) (b) (iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು:

ಸಾರ್ವಜನಿಕ ವಿವಿಧ ಕೆಲಸಗಳಿಗಾಗಿ ಕಛೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕಛೇರಿಯಲ್ಲಿನ ಅಧೀಕ್ಷಕರುಗಳು ಪರಿಶೀಲಿಸಿ ಸ್ವೀಕರಿಸುತ್ತಾರೆ. ಸ್ವೀಕೃತ ಅರ್ಜಿಯನ್ನು ಕಛೇರಿಯ ಸ್ವೀಕೃತಿ ವಿಭಾಗದ ವಿಷಯ ನಿರ್ವಾಹಕರು ಸ್ವೀಕೃತಿವಹಿಯಲ್ಲಿ ನಮೂದಿಸಿ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ಸೂಕ್ತ ಸ್ವೀಕೃತಿ ಪಡೆದು ನೀಡುವುದು. ಆಯಾ ವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಕಡತದಲ್ಲಿ ವಿವರವಾದ ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ.ಕಛೇರಿ ಅಧೀಕ್ಷಕರು ಕಡತವನ್ನು ಪರಿಶೀಲಿಸಿ ತಮ್ಮ ಷರಾ ನಮೂದಿಸಿದ ನಂತರ ಅಂತಿಮವಾಗಿ ಕಛೇರಿಯ ಮುಖ್ಯಸ್ಥರು ಸದರಿ ವಿಷಯದ ಬಗ್ಗೆ ಕಡತದಲ್ಲಿ ತಮ್ಮ ತೀರ್ಮಾನದ ಆದೇಶರೂಪದಲ್ಲಿ ನೀಡುತ್ತಾರೆ.ಸದರಿಯವರು ನೀಡಿದ

ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರುಗಳು ಪಾಲಿಸುತ್ತಾರೆ.ಕೆಲವೊಂದು ವಿಷಯಗಳಿಗೆ/ಕೆಲಸಗಳಿಗೆ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ/ ಮೋಟಾರು ವಾಹನ ನಿರೀಕ್ಷಕರುಗಳ ಪರಿಶೀಲನೆ ಅವಶ್ಯಕವಾಗಿದ್ದು ಅಂತಹ ಅರ್ಜಿಗಳನ್ನು ಕಛೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗೆ ಅರ್ಜಿಗಳನ್ನು ಕಳುಹಿಸುತ್ತಾರೆ.ನಿರೀಕ್ಷಕರು ಸಹ ವಾಹನವನ್ನು/ಅಭ್ಯರ್ಥಿಗಳನ್ನು ಭೌತಿಕವಾಗಿ, ತಾಂತ್ರಿಕವಾಗಿ ಪರಿಶೀಲಿಸಿ ಶಿಫಾರಸ್ಸು ಮಾಡುತ್ತಾರೆ.ಅಂತಿಮವಾಗಿ ಕಛೇರಿ ಮುಖ್ಯಸ್ಥರು ತೀರ್ಮಾನ ತೆಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ.ಸದರಿಯವರ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

4) 4 (1) (b) (iv) ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು:

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

1. ಕೇಂದ್ರ ಮೋಟಾರು ವಾಹನ ಕಾಯ್ದೆ 1988.
2. ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳು 1989.
3. ಕರ್ನಾಟಕ ಮೋಟಾರು ವಾಹನ ನಿಯಮಗಳು 1989.
4. ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

5. 4 (1) (b) (v) ಅದರ ಕೆಲಸ ಕಾರ್ಯಗಳಿಗೆ ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಉಪ ನಿಯಮಗಳು, ಅನೂಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು:

- 1) ಮೇಲೆ ಕ್ರಮ ಸಂಖ್ಯೆ 4 ರಲ್ಲಿ ವಿವರಿಸಿದ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ.

6. 4 (1) (b) (vi) ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:

- 1) ವಾಹನಗಳ ಹೊಸ ನೋಂದಣಿಯ ಕಡತ ಹಾಗೂ ಬಿ ವಹಿಗಳು
- 2) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡಿರುವ ಇತಿಹಾಸ ವಹಿಗಳು,

- 3) ಅನುಪಯಕ್ತದಲ್ಲಿರುವ ವಾಹನಗಳ ಅರ್ಜಿ ಮತ್ತು ಕಡತಗಳು
- 4) ತೆರಿಗೆ ಮರುಪಾವತಿ ಅರ್ಜಿ, ಕಡತಗಳು ಮತ್ತು ವಹಿಗಳು.
- 5) ಸರಕು ಸಾಗಾಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡಿರುವ ವಿವರಗಳ ಅರ್ಜಿ ಮತ್ತು ಪುಸ್ತಕಗಳು
- 6) ಮೋಟಾರು ವಾಹನಗಳ ತೆರಿಗೆ, ಹಸಿರು ತೆರಿಗೆ ಮತ್ತು ಶುಲ್ಕ ಸಂಗ್ರಹಣೆಯ ವಹಿಗಳು.
- 7) ಮೋಟಾರು ವಾಹನ ನಿಯಮಗಳ ಪ್ರವರ್ತನ ವಿವರಗಳ ವಹಿ
- 8) ಸಿಬ್ಬಂದಿಗಳ ಸೇವಾ ಪುಸ್ತಕಗಳು ಮತ್ತು ವೈಯಕ್ತಿಕ ಕಡತಗಳು.
- 9) ವೇತನ ಬಟವಡೆ ವಹಿಗಳು.
- 10) ಸಿಬ್ಬಂದಿಗಳ ವಾರ್ಷಿಕ ಆಸ್ತಿ ಮತ್ತು ದಾಯಿತ್ವ ವಿವರಗಳು
- 11) ಸರ್ಕಾರಿ ವಾಹನಗಳ ಲಾಗ್ ಪುಸ್ತಕಗಳು
- 12) ಡಿ.ಸಿ ಬಿಲ್ಲಗಳ ಕಡತಗಳು/ವಹಿಗಳು
- 13) ಹೊಸ ನೋಂದಣಿ ಪುಸ್ತಕಗಳು, ಸ್ಮಾರ್ಟ್ ಕಾರ್ಡ್‌ಗಳು, ತೆರಿಗೆ ಚೀಟಿಗಳು, ಎ ಮತ್ತು ಬಿ ಚಲನ್ ಪುಸ್ತಕಗಳ ದಾಸ್ತಾನು ವಹಿ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಛೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.

- 7) 4 (1) (b) (vii) ಅದರ ಕಾರ್ಯ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧ ಪಟ್ಟಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧ್ಯ ವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು:

ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಸಾರಿಗೆ ಅದಾಲತ ಸಭೆಗಳನ್ನು ನಡೆಸುವುದು.

- 8) 4 (1) (b) (viii) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ನಿಯಮಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಯ ಮತ್ತು ಇತರ ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರತಕ್ಕವೆಯೋ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೋ ಎಂಬುದರ ವಿವರ ಪಟ್ಟಿಕೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಮಂಡಳಿ.

- | | | |
|--------------|---|--------------------------------|
| 1) ಅಧ್ಯಕ್ಷರು | - | ಮಾನ್ಯ ಜಿಲ್ಲಾಧಿಕಾರಿಗಳು. |
| 2) ಸದಸ್ಯರು | - | ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು. |

3) ಕಾರ್ಯದರ್ಶಿ - ಪ್ರಾದೇಶಿಕ ಸಾರಿಗೆ ಅಧಿಕಾರಿ.

9) 4 (1) (b) (ix) ರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ:-

ಕ್ರಮ ಸಂಖ್ಯೆ	ಪದನಾಮ/ಶ್ರೀಯುತರು	ಹುದ್ದೆ	ವಿಳಾಸ
01	ಶ್ರೀ: ಭೀಮನಗೌಡಾ ಪಾಟೀಲ	ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕೋಡಿ.	ಚಿಕ್ಕೋಡಿ
02	ಶ್ರೀ: ಎಂ. ಬಿ. ಪಾಟೀಲ	ಹಿರಿಯ ಮೋಟಾರು ವಾಹನ ನಿರೀಕ್ಷಕರು. ಪ್ರಾಸಾಅ ಚಿಕ್ಕೋಡಿ ನಿಯೋಜನೆ ಮೇಲೆ ಪ್ರಾಸಾಅ, ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ
03	ಶ್ರೀ: ನಯಾಜ್‌ಖಾನ್ ಪಠಾಣ	ಮೋಟಾರು ವಾಹನ ನಿರೀಕ್ಷಕರು ಮಾತೃ ಕಛೇರಿ ಪ್ರಾಸಾಅ ಚಿಕ್ಕೋಡಿ ನಿಯೋಜನೆ ಮೇಲೆ ಪ್ರಾಸಾಅ, ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ
04	ಶ್ರೀ: ಎಂ. ಎಸ್. ಹನಮಶೇಟ	ಮೋಟಾರು ವಾಹನ ನಿರೀಕ್ಷಕರು	ಚಿಕ್ಕೋಡಿ
05	ಖಾಲಿ	ಮೋಟಾರು ವಾಹನ ನಿರೀಕ್ಷಕರು	ಚಿಕ್ಕೋಡಿ
06	ಶ್ರೀ: ಎಸ್. ಜಿ. ಜೋಶಿ	ಕಛೇರಿ ಅಧೀಕ್ಷಕರು. ಸದರಿಯವರು ಪ್ರಸ್ತುತ ದಿನಾಂಕ 18-07-2018 ರಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ , ರಾಮದುರ್ಗ ಕಛೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ
07	ಶ್ರೀ ಯು.ಬಿ.ಗಂಗನ್ನಹಳ್ಳಿ.	ಕಛೇರಿ ಅಧೀಕ್ಷಕರು.	--
08	ಶ್ರೀ ತೌಸೀಫ್‌ಉಲ್ಲಾಖಾನ	ಪ್ರಾಸಾಅ ಚಿಕ್ಕೋಡಿ ನಿಯೋಜನೆ ಮೇಲೆ ಸಾರಿಗೆ ಆಯುಕ್ತರು ಬೆಂಗಳೂರುರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	
09	ಶ್ರೀ: ಜಿ. ಜಿ. ಹವಾಲ್ದಾರ	ಪ್ರಥಮ ದರ್ಜೆ ಸಹಾಯಕರು.	ಚಿಕ್ಕೋಡಿ
10	ಖಾಲಿ	ಪ್ರಥಮ ದರ್ಜೆ ಸಹಾಯಕರು.	ಚಿಕ್ಕೋಡಿ
11	ಖಾಲಿ	ಪ್ರಥಮ ದರ್ಜೆ ಸಹಾಯಕರು.	ಚಿಕ್ಕೋಡಿ
12	ಖಾಲಿ	ಪ್ರಥಮ ದರ್ಜೆ ಸಹಾಯಕರು.	ಚಿಕ್ಕೋಡಿ
13	ಶ್ರೀಮತಿ: ವಿ. ವಿ. ಕಾಂಬಳೆ	ಪ್ರಥಮ ದರ್ಜೆ ಸಹಾಯಕರು	ಚಿಕ್ಕೋಡಿ
14	ಶ್ರೀಮತಿ: ಎಸ್. ಎನ್.ಅಗಡ.	ದ್ವಿತೀಯ ದರ್ಜೆ ಸಹಾಯಕರು	ಚಿಕ್ಕೋಡಿ
15	ಶ್ರೀಮತಿ: ಆರ್. ಎಲ್. ನರಸಾಪುರ	ದ್ವಿತೀಯ ದರ್ಜೆ ಸಹಾಯಕರು ಪ್ರಸ್ತುತ ದಿನಾಂಕ 17-11-2018 ರಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ , ರಾಮದುರ್ಗ ಕಛೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ
16	ಶ್ರೀಮತಿ: ಜಿ. ಎ. ಅಂಬವ್ವಗೊಳ	ದ್ವಿತೀಯ ದರ್ಜೆ ಸಹಾಯಕರು	ಚಿಕ್ಕೋಡಿ
17	ಶ್ರೀಮತಿ: ಜಿ. ಎಸ್. ನಾಯಿಕ್	ದ್ವಿತೀಯ ದರ್ಜೆ ಸಹಾಯಕರು ಪ್ರಸ್ತುತ	ಚಿಕ್ಕೋಡಿ

		ದಿನಾಂಕ 18-07-2018 ರಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಮದುರ್ಗ ಕಛೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	
18	ಖಾಲಿ	ದ್ವಿತೀಯ ದರ್ಜೆ ಸಹಾಯಕರು	ಚಿಕ್ಕೋಡಿ
19	ಖಾಲಿ	ಬೆಳಚ್ಚುಗಾರರು	ಚಿಕ್ಕೋಡಿ
20	ಶ್ರೀ: ಪ್ರಮೋದ ಟಿ ಉಪಾಧ್ಯೆ	ಹಿರಿಯ ವಾಹನ ಚಾಲಕ	ಚಿಕ್ಕೋಡಿ
21	ಶ್ರೀ: ಕೃಷ್ಣ ಸುಗತೆ	ವಾಹನ ಚಾಲಕ	ಚಿಕ್ಕೋಡಿ
22	ಶ್ರೀಮತಿ. ಎಸ್. ಸಿ ಮಾನೆ	ಗ್ರೂಪ್ 'ಡಿ' ಜವಾನ	ಚಿಕ್ಕೋಡಿ
23	ಖಾಲಿ	ಗ್ರೂಪ್ 'ಡಿ'	ಚಿಕ್ಕೋಡಿ
24	ಖಾಲಿ	ಗ್ರೂಪ್ 'ಡಿ'	ಚಿಕ್ಕೋಡಿ
25	ಶ್ರೀ. ಜಿ. ಕೆ. ಪೆಡ್ಡಾರೆ	ಗ್ರೂಪ್ 'ಡಿ' ಮಾತೃ ಕಛೇರಿ ಪ್ರಾಸಾಅ, ಧಾರವಾಡ, ನಿಯೋಜನೆ ಮೇಲೆ ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ
26	ಶ್ರೀ ಎಸ್ ಎಚ್ ಗಾಠಿನ್ನವರ	ಹಿರಿಯ ಮೋಟಾರು ವಾಹನ ನಿರೀಕ್ಷಕರು ಮಾತೃ ಕಛೇರಿ ಗೋಕಾಕ ನಿಯೋಜನೆ ಮೇರೆಗೆ' ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	
26	ಶ್ರೀ. ಎಮ್ ಎನ್ ತಿಮ್ಮನ್ನಗಟ್ಟಿ	ದ್ವಿತೀಯ ದರ್ಜೆ ಸಹಾಯಕರು ನಿರೀಕ್ಷಕರು ಮಾತೃ ಕಛೇರಿ ದಾಂಡೇಲಿ ನಿಯೋಜನೆ ಮೇರೆಗೆ' ಈ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಚಿಕ್ಕೋಡಿ

4 (1) (b) (x) ಅದರ ವಿ ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರ ಮತ್ತು ನೌಕರರು ಪಡೆಯುವ ತಿಂಗಳ ವೇತನ.

ಕ್ರಮ ಸಂಖ್ಯೆ	ಪದನಾಮ/ಶ್ರೀಯುತರು	ಹುದ್ದೆ	ಮೂಲ ವೇತನ
01	ಶ್ರೀ. ಬಿ ಎಚ್. ಪಾಟೀಲ	ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕೋಡಿ.	52650-97100
02	ಶ್ರೀ. ಎಂ. ಬಿ. ಪಾಟೀಲ	ಹಿರಿಯ ಮೋಟಾರು ವಾಹನ ನಿರೀಕ್ಷಕರು.	40900-78200
04	ಶ್ರೀ: ನಯಾಜ್‌ಖಾನ್ ಪಠಾಣ	ಮೋಟಾರು ವಾಹನ ನಿರೀಕ್ಷಕರು	40900-78200
05	ಶ್ರೀ: ಎಮ್. ಎಸ್. ಹನಮಶೇಟ.	ಮೋಟಾರು ವಾಹನ ನಿರೀಕ್ಷಕರು	40900-78200
06	ಶ್ರೀ: ಎಸ್. ಜಿ. ಜೋಶಿ	ಕಛೇರಿ ಅಧೀಕ್ಷಕರು	37900-70850
07	ಶ್ರೀ ಯು.ಬಿ.ಗಂಗನ್ನಹಳ್ಳಿ.	ಕಛೇರಿ ಅಧೀಕ್ಷಕರು.	37900-70800
09	ಶ್ರೀ: ಜಿ. ಜಿ. ಹವಾಲ್ದಾರ	ಪ್ರಥಮ ದರ್ಜೆ ಸಹಾಯಕರು	27650-52650

08	ಶ್ರೀ ತೌಸೀಫ್‌ಉಲ್ಲಾಖಾನ	ಪ್ರಥಮ ದರ್ಜೆ ಸಹಾಯಕರು	27650-52650
11	ಶ್ರೀಮತಿ: ವಿ. ವಿ. ಕಾಂಬಳೆ	ಪ್ರಥಮ ದರ್ಜೆ ಸಹಾಯಕರು	27650-52650
13	ಶ್ರೀಮತಿ: ಎಸ್. ಎನ್. ಅಗಡ.	ದ್ವಿತೀಯ ದರ್ಜೆ ಸಹಾಯಕರು	21400-42000
14	ಶ್ರೀಮತಿ: ಆರ್. ಎಸ್. ನರಸಾಪುರ	ದ್ವಿತೀಯ ದರ್ಜೆ ಸಹಾಯಕರು	21400-42000
15	ಶ್ರೀಮತಿ: ಜಿ.ಎ. ಅಂಬವ್ವಗೊಳ	ದ್ವಿತೀಯ ದರ್ಜೆ ಸಹಾಯಕರು	21400-42000
16	ಶ್ರೀಮತಿ: ಜಿ. ಎಸ್. ನಾಯಿಕ್	ದ್ವಿತೀಯ ದರ್ಜೆ ಸಹಾಯಕರು	21400-42000
18	ಶ್ರೀ: ಪ್ರಮೋದ ಟಿ ಉಪಾಧ್ಯೆ	ವಾಹನ ಚಾಲಕ	21400-48000
19	ಶ್ರೀ: ಕೃಷ್ಣ ಸುಗತೆ	ವಾಹನ ಚಾಲಕ	21400-48000
20	ಖಾಲಿ	ಗ್ರೂಪ್ 'ಡಿ'	
21	ಶ್ರೀಮತಿ: ಎಸ್. ಸಿ. ಮಾನೆ	ಗ್ರೂಪ್ 'ಡಿ'	17
22	ಖಾಲಿ	--	
23	ಖಾಲಿ	--	

10) 4 (1) (b) (xi) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾಪಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ : ಅದರ ಪ್ರತಿಯೊಂದು ಹಂಚಿಕೆ ಮಾಡಲಾದ ಆಯವ್ಯಯ

ಅನುದಾನ ಬಿಡುಗಡೆ: 2020-21 (28-02-2021 ರ ಅಂತ್ಯದಲ್ಲಿದ್ದಂತೆ)

ಲೆಕ್ಕ ಶೀರ್ಷಿಕೆ	ಅನುದಾನ ಬಿಡುಗಡೆ	ಖರ್ಚಿನ ಬಾಬತ್ತು	ಉಳಿದ ಹಣ
ಪ್ರವಾಸ ಭತ್ಯೆ - 041	000	---	---
ಕಛೇರಿ ವೆಚ್ಚಗಳು - 051	5.00.000	471140	28860
ಕಟ್ಟಡ ಬಾಡಿಗೆ ಮತ್ತು ವಿದ್ಯುತ ವೆಚ್ಚ - 071	762468	762468	000
ಇಂಧನ - 195	150.000	148147	1853
ರಸ್ತೆ ಸುರಕ್ಷತೆ-059	60.000	59947	53
ದೂರವಾಣಿ ಬಿಲ್ಲು-052	25244	25244	00
2008-09	51750	49750	2000
2009-10	61500	58650	2850
2010-11	138750	135750	3000
2011-12	9750 6000	9750 4000	-- 1500

2012-13	26000	255600	440
2013-14	40500	25500	15000
2014-15	375000	371867	3133
2015-16	520000	494130	25780
2016-17	7663686	763686	-
2017-18	600000	597828	2172
2018-19	600000	60000	000
2020-21 (ಘೆಚ್ಚುವರಿ ಅಂತ್ಯದಲ್ಲಿರುವಂತೆ)	500000	471140	28860

11) 4 (1) (b) (xii) ಹಂಚಿಕೆ ಮಾಡಲಾದ ಮೊಬಲಗಳನ್ನೊಳಗೊಂಡು. ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳನ್ನು ಫಲಾನುಭವಿಗಳ ವಿವರಗಳು”

1) ಸಾರಿಗೆ ಇಲಾಖೆಯ ನಿರ್ದೇಶನದ ಮೇರೆಗೆ ಕಛೇರಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಯೋಜನೆಯಲ್ಲಿ ವರ್ಷಾಂತ್ಯ 2008-09 ರಿಂದ 2017-18 ರಲ್ಲಿ ಈ ಕೆಳಗಿನ ಅಭ್ಯರ್ಥಿಗಳು ಫಲಾನುಭವಿಗಳಾಗಿರುತ್ತಾರೆ. ವಿವಿಧ ವರ್ಗದ ವಾಹನಗಳ ಚಾಲನಾ ತರಬೇತಿಯನ್ನು ನೀಡಲಾಗುತ್ತಿದೆ. ಸದರಿ ತರಬೇತಿಗೆ ತಗಲುವ ವೆಚ್ಚದಲ್ಲಿ ಅಭ್ಯರ್ಥಿಗಳು 25% ರಷ್ಟನ್ನು ಭರಿಸಿದರೆ, ಸಾರಿಗೆ ಇಲಾಖೆಯೇ 75% ರಷ್ಟು ಭರಿಸುತ್ತದೆ.

2016-17 ನೇ ಸಾಲಿನ ಫಲಾನುಭವಿಗಳು

2017-18 ನೇ ಸಾಲಿನ ಫಲಾನುಭವಿಗಳು

2018-19 ನೇ ಸಾಲಿನ ಫಲಾನುಭವಿಗಳು	
ಪರಿಶಿಷ್ಟ ಜಾತಿ	ಪರಿಶಿಷ್ಟ ಪಂಗಡ
ಯೋಜನೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ	
2020-21 ನೇ ಸಾಲಿನ ಫಲಾನುಭವಿಗಳು	
ಯೋಜನೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ	
ಪರಿಶಿಷ್ಟ ಜಾತಿ	ಪರಿಶಿಷ್ಟ ಪಂಗಡ
ಯೋಜನೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ	

2018-19ರಲ್ಲಿ ಯೋಜನೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ.

2) ರೈತ ಸಾರಥಿ ಯೋಜನೆ :- 1) 2019-2020 ರಲ್ಲಿ ಯಾವುದೇ ಬಜಟ್ ಇರುವುದಿಲ್ಲ.

2) 2019-2020 ರಲ್ಲಿ ಯಾವುದೇ ಬಜಟ್ ಇರುವುದಿಲ್ಲ.

12) 4 (1) (b) (xiii) ಅದು ನೀಡಿರುವ ರಿಯಾಯತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:

-ಇರುವುದಿಲ್ಲ-

13) 4 (1) (b) (xiv) ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

ನಮ್ಮ ಕಛೇರಿ ಸಂಪೂರ್ಣವಾಗಿ ಗಣಕೀಕೃತ ಆಗಿರುತ್ತದೆ.

1) ಎಲ್ಲಾ ಕೆಲಸಗಳು ವಿದ್ಯುನ್ಮಾನಗೊಳಿಸಲಾಗಿರುತ್ತದೆ.

2) ಹೊಸ ವಾಹನಗಳ ನೋಂದಣಿ ನೋಂದಣಿ ಮತ್ತು ಕಲಿಕಾ ಚಾಲನಾ ಮತ್ತು ಪಕ್ಕಾ ಚಾಲನಾ ಅನುಜ್ಞಾಪತ್ರ ನೀಡಿಕೆ ಅರ್ಜಿಗಳನ್ನು ಆನ್-ಲೈನ್ ಮೂಲಕ ಸ್ವೀಕರಿಸಲಾಗುತ್ತಿದ್ದು, ಅರ್ಜಿದಾರರು ಶುಲ್ಕ-ತೆರಿಗೆ ಇತ್ಯಾದಿಗಳನ್ನು ಇ-ಪೇಮೆಂಟ್ ಮೂಲಕ ಮಾಡಬಹುದಾಗಿರುತ್ತದೆ.

3) ದಿನಾಂಕ. 02-06-2018ರಿಂದ ಸಾರಥಿ- 04 ಹೊಸ ತಂತ್ರಾಂಶವನ್ನು ಅಳವಡಿಸಲಾಗಿರುತ್ತದೆ ಹಾಗೂ ಹೊಸ ತಂತ್ರಾಂಶದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

4) ದಿನಾಂಕ. 24-09-2018ರಿಂದ ವಾಹನ-4 ಹೊಸ ತಂತ್ರಾಂಶವನ್ನು ಅಳವಡಿಸಲಾಗಿರುತ್ತದೆ ಹಾಗೂ ಹೊಸ ತಂತ್ರಾಂಶದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

14) 4 (1) (b) (xv) ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯಗಳನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

-ಸೌಲಭ್ಯವಿಲ್ಲ-

15) 4 (1) (b) (xv), ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮ ಮತ್ತು ಇತರೆ ವಿವರಗಳು:]

1) ಸಾರ್ವಜನಿಕ ಮಾಹಿತಿ ಅಧಿಕಾರಿ -

ಶ್ರೀ ಭೀಮನಗೌಡಾ.ಪಾಟೀಲ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕೋಡಿ.

2) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ -

ಶ್ರೀ.ಯು.ಬಿ ಗಂಗನಹಳ್ಳಿ ಕಛೇರಿ ಅಧೀಕ್ಷಕರು ನಿರ್ವಹಣೆ.

3) ಮೇಲ್ಮನವಿ ಪ್ರಾಧಿಕಾರ -

ಶ್ರೀಮತಿ ಎಂ.ಶೋಬಾ.ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ.

16) 4 (1) (b) (xvi) ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು

ಪ್ರಕಟಿಸತಕ್ಕದ್ದು:

ರಾಜಸ್ವ ವಸೂಲಾತಿ ಗುರಿ ವಿವರ

ಕ್ರಮ ಸಂಖ್ಯೆ	ವರ್ಷ	ಗುರಿ (ರೂ. ಲಕ್ಷಗಳಲ್ಲಿ)	ಸಾಧನೆ (ರೂ. ಲಕ್ಷಗಳಲ್ಲಿ)	ಶೇಕಡಾ (%)
1	2016-17	3708	4008	107.9%
2	2017-18	4200	4676	111%
3	2018-19 (31-12-2018ರ ಅಂತ್ಯದಲ್ಲಿರುವಂತೆ)	4922	3776	102.27%
4	2019-2020			
5	2020-2021			

1) ಕೇಂದ್ರ ಕಛೇರಿಯಾದ, ಮಾನ್ಯ ಸಾರಿಗೆ ಆಯುಕ್ತರ ಕಛೇರಿ. ಬೆಂಗಳೂರಿನಿಂದ ಬಿಡುಗಡೆಯಾದ
ವೆಬ್ ಸೈಟ್ www.rto.kar.nic.in ರಲ್ಲಿ ಸಾರ್ವಜನಿಕರು ತಮ್ಮ ಕಾರ್ಯ ಕೆಲಸಗಳಿಗೆ
ಅನುಸರಿಸಬೇಕಾದ ಸೂಕ್ತ ಮಾರ್ಗದರ್ಶನಕ್ಕೆ ಪ್ರಕಟಿಸಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ

4(1) ಸಿ ಪ್ರಕಾರ ಪ್ರಾದೇಶಿಕ ಸಾರಿಗೆ ಕಛೇರಿ

ಚಿಕ್ಕೋಡಿ, ಪ್ರಕಟಿಸಿದ ಮಾಹಿತಿ.-

ಈ ಕಛೇರಿಗೆ ಅನ್ವಯಿಸುವುದಿಲ್ಲ.

ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ

4(1) ಡಿ ಪ್ರಕಾರ ಪ್ರಾದೇಶಿಕ ಸಾರಿಗೆ ಕಛೇರಿ

ಚಿಕ್ಕೋಡಿ, ಪ್ರಕಟಿಸಿದ ಮಾಹಿತಿ.-

ಈ ಕಛೇರಿಗೆ ಅನ್ವಯಿಸುವುದಿಲ್ಲ.

ಸಾರ್ವಜನಿಕ ಮಾಹಿತಿ ಅಧಿಕಾರಿ,
ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ,
ಚಿಕ್ಕೋಡಿ.